



ಜೀವನ ಗುಣಮಟ್ಟ ಹೆಚ್ಚುತ್ತೆ

ಸಾಮಾನ್ಯ ಕುಟುಂಬವೂ ನಿತ್ಯ ಬಿಸ್ಕೆಟ್, ಶಾಂಪು, ಸೋಪು, ಬ್ರೆಡ್, ಪನ್ನೀರು, ಕಾಂಡಿಮೆಂಟ್‌ಗಳು ಜೀವಿಸ್‌ಟಿಯಿಂದ ಶೇ. 5ರಷ್ಟು ಲಾಭ ಪಡೆಯುತ್ತದೆ. ಜೀವಿಸ್‌ಟಿ ಕಡಿಮೆ ಆಗುತ್ತಿದೆ. ನಿತ್ಯವೂ ಸಣ್ಣ ಮೊತ್ತ ಉಳಿಕೆ ಆಗುತ್ತದೆ. ಸಹಜವಾಗಿ ಜನಸಾಮಾನ್ಯರಿಗೆ ಉಪಯೋಗ ಆಗುತ್ತದೆ. ಅವರ ಜೀವನ ಗುಣಮಟ್ಟವೂ ವೃದ್ಧಿಯಾಗುತ್ತದೆ. ಈ ಸುಧಾರಣೆ ತೀರ ಅಗತ್ಯ ಇತ್ತು. ಜೀವಿಸ್‌ಟಿ ಉದ್ದೇಶವೇ ದೇಶದಲ್ಲಿ ಸರಳ ಮತ್ತು ಏಕರೂಪ ತೆರಿಗೆ ಪದ್ಧತಿ ಇರಬೇಕು ಎನ್ನುವುದಾಗಿತ್ತು. ಎಂಟು ವರ್ಷಗಳ ನಂತರ ಆದರೂ ಮಾಡಿರುವ ಈ ಬದಲಾವಣೆ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಉತ್ಪಾದನೆ ಜಾಸ್ತಿ ಆಗುತ್ತದೆ. ಬಳಕೆಯ ಪ್ರಮಾಣವೂ ಹೆಚ್ಚಾಗುತ್ತದೆ. ಇದರಿಂದ ಒಟ್ಟಾರೆ ಜಿಡಿಪಿ ಬೆಳವಣಿಗೆ ಹೆಚ್ಚುತ್ತದೆ ಎಂಬ ಅಂದಾಜಿದೆ.

ಮೊದಲು ಸ್ಟೀಟ್‌ಗೆ ಶೇ. 5 ಜೀವಿಸ್‌ಟಿ ಇದ್ದರೆ ಮಿಕ್ಸ್‌ಚರ್ (ಚೌಚೌ) ಶೇ. 12 ವಿಧಿಸುತ್ತಿದ್ದರು. ಈಗ ಅವೆರಡೂ ಶೇ. 5 ತೆರಿಗೆಯ ಮಿತಿಯಲ್ಲಿ ಬರುತ್ತವೆ. ಕೆಎಫ್‌ಸಿ ಕೂಡ ಈ ಸಮಸ್ಯೆ ಪರಿಹರಿಸಲು ಮನವಿಯನ್ನು ಮಾಡಿತ್ತು. ಜವಳಿ ಉದ್ಯಮದಲ್ಲೂ ಬದಲಾವಣೆಯು ಗಾಳಿ ಬೀಸುತ್ತದೆ.

—ರಮೇಶ್ ಚಂದ್ರ ಲಹೋರಿ,
ಮಾಜಿ ಅಧ್ಯಕ್ಷರು ಏಫ್‌ಕೆಸಿ

ಲಾಭ ಪಡೆಯುವುದು ಹೇಗೆ?

ಆರೋಗ್ಯ ವಿಮೆ ಲಾಭದಾಯಕ ಮಾತ್ರವಲ್ಲ, ಜೀವನಾವಶ್ಯವೂ ಹೌದು. ಆರೋಗ್ಯ-ಶಿಕ್ಷಣ ಮೂಲ ಅವಶ್ಯ. ವ್ಯವಸ್ಥೆಯಿಂದ ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದರ ಮೇಲೂ ಟ್ಯಾಕ್ಸ್ ಹಾಕುವುದು ನ್ಯಾಯವಲ್ಲ. ಈ ಬಗ್ಗೆ ದೀರ್ಘ ಚರ್ಚೆ ಆಗಿದೆ. ಈಗ ಸರ್ಕಾರ ಅದನ್ನು ತೆಗೆದಿದೆ. ಅದರ ಲಾಭವನ್ನು ಪಡೆಯಬೇಕು ಎಂದರೆ ಪ್ರತಿ ಕುಟುಂಬವೂ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ಗಿರೀಶ್ ಸಿ.ಜಿ.

ವಿಮೆಯ ಮೇಲಿನ ಜೀವಿಸ್‌ಟಿ ಕಾಂಪೋನೆಂಟ್ ತೆಗೆದಿರುವುದರಿಂದ ಆರೋಗ್ಯ ವಿಮೆ, ಟರ್ಮ್ ಇನ್ಯೂರೆನ್ಸ್‌ನಲ್ಲಿ ವರ್ಷದಲ್ಲಿ ಸಾವಿರಾರು ರೂಪಾಯಿ ಉಳಿತಾಯ ಆಗುತ್ತದೆ. ಆರೋಗ್ಯ ಇನ್ಯೂರೆನ್ಸ್ ತೀರ ಅನಿವಾರ್ಯ. ಇಂದಿನ



ಯಾಂತ್ರಿಕ ಜೀವನದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೋಗಕ್ಕೆ ತುತ್ತಾಗುವುದು ನಿಶ್ಚಿತ. ಕಾಯಿಲೆಗಳೂ ಹೆಚ್ಚಾಗುತ್ತಿವೆ. ಜೀವನ ಶೈಲಿಯ ಬದಲಾವಣೆಯಿಂದ ರೋಗಗಳು ಎದುರಾಗುತ್ತವೆ. ಕೋವಿಡ್‌ನಂತಹ ಅನಿರೀಕ್ಷಿತ ದಾಳಿ ನಡೆಯಬಹುದು. ಅಂತಹ ಸಂದರ್ಭದಲ್ಲಿ ನಮ್ಮ ರಕ್ಷಣೆಗೆ ನೆರವಿಗೆ ಬರುವುದು ಆರೋಗ್ಯ ವಿಮೆ. ಬಹುತೇಕ ಕುಟುಂಬದಲ್ಲಿ ಸತಿ-ಪತಿ ದುಡಿಯುತ್ತಿದ್ದಾರೆ. ತೊಂದರೆ ಆದಾಗ ಮನೆಯ ಆದಾಯ ನಿಲ್ಲುತ್ತದೆ. ಆಸ್ಪತ್ರೆಯ ಬಿಲ್ಲು ಬಲು ಭಾರವಾಗುತ್ತದೆ. ಅಂತಹ ಅಪಾಯವನ್ನು ಎದುರಿಸಲು ವಿಮೆ ಅತ್ಯಗತ್ಯ.

ಹಣ ಹಾಕಿದರೆ ಎಷ್ಟು ಲಾಭ ಬರುತ್ತೆ ಎಂದೇ ನಾವು ಯೋಚಿಸುತ್ತೇವೆ. ಆರೋಗ್ಯ ವಿಷಯದಲ್ಲಿ ಹಾಗೆ ಯೋಚಿಸಲು ಆಗುವುದಿಲ್ಲ. ಯಾವಾಗಲೂ ಅನಿಶ್ಚಿತ ಸಮಾಲಿಗೆ ಸಿದ್ಧರಿರಬೇಕು. ವಯೋಸಹಜ ಕಾಯಿಲೆಗಳು ಬಂದೇ ಬರುತ್ತವೆ. ಆರೋಗ್ಯವನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ರೋಗದಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ. ಇದರ ಜೊತೆ ಟರ್ಮ್ ಇನ್ಯೂರೆನ್ಸ್ ಕೂಡ ಅವಶ್ಯ. ಕುಟುಂಬಕ್ಕೆ ಆಧಾರವಾದ ವ್ಯಕ್ತಿಯ ಜೀವಹಾನಿ ಏನಾದರೂ ಸಂಭವಿಸಿದರೆ ಕುಟುಂಬಕ್ಕೆ ಸಣ್ಣ ಆರ್ಥಿಕ ಭದ್ರತೆ ಇದರಿಂದ ಸಿಗುತ್ತದೆ.

ಟರ್ಮ್ ಇನ್ಯೂರೆನ್ಸ್ ಎಕೆ ಬೇಕು?

ನೂರು ರೂಪಾಯಿ ಹೂಡಿಕೆ ಮಾಡಿದರೆ ಎಷ್ಟು ಹಣ ಬರುತ್ತದೆ ಎಂದು ಲೆಕ್ಕಾಚಾರ ಹಾಕುವುದು ಇದಲ್ಲ. ಟರ್ಮ್ ಇನ್ಯೂರೆನ್ಸ್ (ಅವಧಿ ವಿಮೆ) ಎನ್ನುವುದು ಆ ಪ ದ್ಧಾ ನ ದ ವ ನ ಂ ತೆ ಹಣಕಾಸಿನ ರಕ್ಷಕನಂತೆ ಬರುತ್ತದೆ. ಒಂದು ಕುಟುಂಬಕ್ಕೆ ಬೆನ್ನೆಲುಬಿನಂತೆ ಇರುವ ದುಡಿಯುವ ವ್ಯಕ್ತಿ

ಆಕಸ್ಮಿಕ ಅಕಾಲಿಕ ನಿಧನ ಹೊಂದಿದರೆ ಆಗ ಆ ಕುಟುಂಬ ಆರ್ಥಿಕವಾಗಿ ಬೀದಿಗೆ ಬೀಳುವ ಸಂಭವ ಇರುತ್ತದೆ. ಅಂತಹ ಆಪತ್ತಿನ ದುರಂತದಿಂದ ತಪ್ಪಿಸಿಕೊಳ್ಳಲು ಮುಂಜಾಗತೆ ದೃಷ್ಟಿಯಿಂದ ತೆಗೆದುಕೊಳ್ಳುವ ಯೋಜನೆ ಅವಧಿ ವಿಮೆ. ಆಕಸ್ಮಿಕ ಸಾವು ಇಲ್ಲವೇ ಶಾಶ್ವತ ಅಂಗವೈಕಲ್ಯವಾದರೆ ಕುಟುಂಬ ವರ್ಗದ ಅವಲಂಬಿತರಿಗೆ ಆರ್ಥಿಕ ನೆರವು ಸಿಗುತ್ತದೆ. ಇದನ್ನು ಲಾಭ ನಷ್ಟದ ದೃಷ್ಟಿಯಲ್ಲಿ ಯೋಚನೆ ಮಾಡುವಂತಿಲ್ಲ. ಇದು ಹೂಡಿಕೆಯಂತೂ ಅಲ್ಲವೇ ಅಲ್ಲ. ಆದರೂ ಇದನ್ನು ಪ್ರತಿಯೊಬ್ಬರು ತೆಗೆದುಕೊಳ್ಳುವ ಅಗತ್ಯ ಇದೆ.

ಚಿಕ್ಕವಯಸ್ಸಿನಲ್ಲಿಯೇ ಇಂತಹ ವಿಮೆಯನ್ನು ತೆಗೆದುಕೊಂಡರೆ ಕಂತಿನ ವೆಚ್ಚ ಕಡಿಮೆ ಆಗುತ್ತದೆ. ಇದು ವಿಮೆದಾರ ತನ್ನ ಜೀವಕ್ಕೆ ಇರುವ ಮೌಲ್ಯವನ್ನು ನಿರ್ಧರಿಸುವುದು. ಅವಧಿ ವಿಮೆ ಖರೀದಿ ಮಾಡಿದ ವ್ಯಕ್ತಿ ಯಾವುದೇ ರೂಪದಲ್ಲಿ ಸಾವಿಗೆ ತುತ್ತಾದರೂ ಅವರ ಅವಲಂಬಿತರಿಗೆ ಸಂಪೂರ್ಣ ಹಣ ಬರುತ್ತದೆ. ಯಾವುದಾದರೂ ರೂಪದಲ್ಲಿ ಶಾಶ್ವತ ಅಂಗವೈಕಲ್ಯವಾದರೂ ಪರಿಹಾರ ಸಿಗುತ್ತದೆ. ■

